



ನಾವು ಚಿಕ್ಕವರಿದ್ದಾಗ ಹುಲಿಗಳನ್ನು ಪೂರೆಸುತ್ತಿದ್ದೇವು. ಹುಲಿರಾಯನ ಕಟ್ಟಿಯ ಬಳಿ ಒಂದೆರಡು ಕೋಟಿ, ಕುರಿಗಳನ್ನು ಕಟ್ಟಿಹಾಕಿ ಬರುತ್ತಿದ್ದೇವು. ಆ ಕಟ್ಟಿಗಳಿಗೆ ಪೂರೆ ನಡೆಯುತ್ತಿತ್ತು. ಹುಲಿಗಳಿಗೂ ಹಸಿವಿದೆ. ಅವುಗಳಿಗೂ ಆಹಾರ ಸಿಗಬೇಕು ಎಂಬ ಇರಾದೆಯಿಂದಲೇ ನಮ್ಮು ಹಿರಿಯರು ಬದುಕ್ಕಿದ್ದಾರೆ. ಆದರೆ ಈಗಿನ ಯೋಜನೆಗಳಿಗೆ ಕಣ್ಣ ಮೂಗುಗಳೇ ಇಲ್ಲ. ಹುಲಿಗಳು ಹೆಚ್ಚಿಬೇಕು ಎನ್ನುವವರು ಕಾಡುಗಳಿಲ್ಲ ವಿಸ್ತಾರವಾಗಬೇಕು ಎಂದು ಬಯಸುತ್ತಾರಾ?

-ಕನ್ನು ಯ್ಯಾ, ಸಾರಿಸ್ತ ನಿಮಾಸಿ

ವರಿಯಾ ತತ್ತ್ವಂ ಸೂಕ್ಷ್ಮವಾದ ಪ್ರದೇಶ. ಆ ಪರಿಸರದಲ್ಲಿಯೇ ಒಂದು ದೇವಸ್ಥಾನವಿದೆ. ಹುಲಿಗಳು ಒಂದಾದುವ ಜಾಗದ 500 ಮೀಟರ್‌ರೊಂದಿರುತ್ತಿದ್ದು ಮೂಕಳು ನಡೆದುಕೊಂಡು ಶಾಲೆಗೆ ಹೋಗುತ್ತಾರೆ. ಅತ್ಯ ಹುಲಿಗಳು ಉಳಿಯಬೇಕು. ಇತ್ತು ಮೂಕಳು ಉಳಿಯಬೇಕು ಎನ್ನುವಂತಹ ಪರಿಹಿತಿ. ದೇವಸ್ಥಾನದಲ್ಲಿ ವಾರಕ್ಕೂ ಮೈ ನಡೆಯುವ ವಿಶೇಷ ಕಾರ್ಯಕ್ರಮಕ್ಕೆ ಸಾವಿರಾರು ಜನರು ಬರುತ್ತಾರೆ. 900ಕ್ಕೂ ಹೆಚ್ಚು ವಾರಕ್ರಾಂತಿಗಳು ಒಂದಾದುತ್ತವೆ. ಅರಣ್ಯದೊಳಗೆ ಇರುವ 29 ಹ್ಯಾಗಳಲ್ಲಿ ಒಟ್ಟು ಸಾವಿರಕ್ಕೂ ಹೆಚ್ಚು ಜನರು ಜೀವನ ಮಾಡುತ್ತಿದ್ದಾರೆ. ಅವರ ಬೇಸಾಯಿ-ಬೆಳೆಯನ್ನು ಅನುಸರಿಸಿ ಸಸ್ಯಾಹಾರಿ ಪ್ರಾಣಿಗಳು ಉರ್ಬೋಳಗೆ ಬಂದರೆ, ಸಸ್ಯಾಹಾರಿ ಪ್ರಾಣಿಗಳನ್ನು ಬೇಕೆಯಾಡುತ್ತ ಹುಲಿಗಳು ಗ್ರಾಮಗಳೊಳಗೆ ನುಗ್ಗಿತ್ತಿವೆ. ಅಡ್ಡರಿಂದ ಹೆಚ್ಚಿಗಳನ್ನು ಸ್ಥಳಾಂತರಿಸಲು ಅವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಬುಂತ್ಹ ವಿವರಿಸುತ್ತಾರೆ.

ಹುಲಿಗಳ ರಕ್ಷಣೆ ಏಕೆ?

ಮನುಷ್ಯರನ್ನು ಕಾಡಿನಿಂದ ಹೊರಗೊಂಡಿಸಿ ಹುಲಿಗಳನ್ನೇ ಯಾಕೆ ರಕ್ಷಿಸಬೇಕು ಎಂಬ ಸಂಪಾದ ಪ್ರತಿ ಬಾರಿ ಎಲ್ಲ ಅಧಿಕಾರಿಗಳೂ ಎದುರಿಸುವಂತಹದು. ಹೇಬುಂತ್ಹ ಈ ಬಗ್ಗೆ ವಿವರಿಸುತ್ತಾರೆ: ‘ಆಹಾರ ಪಿರಮಿಡ್‌ನ ಮೇಲ್ಮೈದಿಯಲ್ಲಿ ಹುಲಿ ಇದೆ.

ಹುಲಿಯೊಂದನ್ನು ರಕ್ಷಿಸುವ ಯೋಜನೆಯನ್ನು ಕಾರ್ಯಗತಗೊಳಿಸಿದರೆ, ಹುಲಿಗೆನ್ನು ಕಾಡಿನ ಸಂರಕ್ಷಣೆಯಾಗುತ್ತದೆ. ಹುಲಿಯ ಆಹಾರಕ್ಕಾಗಿ ತೋಳಿ, ಹಂಡಿ, ಕಾಡೆಮೈ ಸೇರಿದಂತೆ ಅನೇಕಾನೇಕ ಪ್ರಾಣಿಗಳು ಸಹಜವಾಗಿಯೇ ಸಂರಕ್ಷಣೆಗೊಳ್ಳುತ್ತವೆ. ಈ ಪ್ರಾಣಿಗಳು ಉಳಿಯಬೇಕಾದರೆ ಸ್ಸೆ, ತ್ರಿಮು ಕೀಟಾದಿಗಳು ಸೇರಿದಂತೆ ಚಿಕ್ಕಪ್ಪಟಿ ಪ್ರಾಣಿಗಳೂ ಆ ಕಾಡಿನಲ್ಲಿ ಇರಬೇಕಾಗುತ್ತದೆ. ಹಾಗಾಗಿ ಹುಲಿ ರಕ್ಷಿತಾರಣ್ಯದಲ್ಲಿ ಕೇವಲ ಹುಲಿ ಮಾತ್ರ ರಕ್ಷಣೆ ಪಡೆಯುವುದಿಲ್ಲ. ಬದಲಾಗಿ ಇಡೀ ಜೀವ ಸಂಕುಲವೇ ರಕ್ಷಣೆಯಾಗುತ್ತದೆ.’

ಕೇರಳದ ಪೌರ್ಯಾರ್ಥ ಹುಲಿ ರಕ್ಷಿತಾರಣ್ಯದ ನಿರ್ದೇಶಕರಾಗಿ ನಿವೃತ್ತರಾದ ಜೋಸ್ಥ್ ಅವರದೂ ಇದೇ ಮಾತ್ರ. ‘ಹುಲಿಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಹತ್ತಾರು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತೇವೆ. ಆದರೆ ಹುಲಿಗಳಿಗೆ ಅಗತ್ಯವಾದ ಕಾಡನ್ನು ರಕ್ಷಿಸುವ ಗೋಚರಿಗೆ ಹೋಗುವುದಿಲ್ಲ. ರಕ್ಷಿತಾರಣ್ಯಗಳಲ್ಲಿ ಕೋರ್ ಪರಿಯಾದ ಪ್ರಮಾಣಾವೇ ಕಡೆಮೆಯಾಗಿದೆ. ತನ್ನ ವ್ಯಾಪ್ತಿ, ಅಧಿಪತ್ಯ, ಶಾಸಕಿನವನ್ನು ಬಂಯಸುವ ಹುಲಿಗಳನ್ನು ಸಂರಕ್ಷಿಸುವುದು ಸುಲಭವಾದ ಮಾತ್ರಲ್ಲ. ಹುಲಿಗಳ ಸಂಖ್ಯೆ ಹೆಚ್ಚಾದರೆ ಅವರಿಗೆ ಪೂರಕ ವಾತಾವರಣ ಕಲ್ಪಿಸುವ ಮನುಷ್ಯನ ಜವಾಬ್ದಾರಿಯೂ ಹೆಚ್ಚಾಗುತ್ತದೆ’ ಎನ್ನುವುದು ಅವರ ಅಭಿಪ್ರಾಯ.

ಸಾರಿಸ್ತ ಪರಿಸರದಲ್ಲಿ ಕೋರ್ ಪರಿಯಾವನ್ನೇ ಅತಿಕ್ರಮಿಸುತ್ತ, ಹುಲಿಗಳ ಅಧಿಪತ್ಯವನ್ನು ಮನುಷ್ಯ ವರ್ಗ ಕೆಡಪ್ಪತ್ತ ಮುಂದುವರೆಯುತ್ತಿದೆ. ಈ ಆಕ್ರಮಣ ನಡೆಯುತ್ತಿರುವುದು ಮನುಷ್ಯನ ಹೊಟ್ಟಿಪಡಿಗಾಗಿ ಅಲ್ಲ, ಮನರಂಜನೆಗಾಗಿ. ಪ್ರವಾಸೋದ್ಯಮ, ಆರಾಧನೆ, ಪ್ರಯಾಣ, ಮನರಂಜನೆ ಹಿಗೆ ಹತ್ತಾರು ನೇಪಾಗಳಲ್ಲಿ ಕಾಡುಗಳು ನಾಶವಾಗುತ್ತಿವೆ. ದಟ್ಟಕಾಡುಗಳಲ್ಲಿ ಮರಗಳು ಮಾಯವಾಗುತ್ತಿವೆ. ಹಾರಿ ಬರುವ ಹಕ್ಕಿಗಳು, ಜಿಂಕೆ ಹಿಂಡುಗಳು ನೆಚ್ಚಿಕೊಂಡಿರುವ ಕಾಡಿನ ಮದ್ದೆ ಜಿಳ್ಳು ಜಿಳ್ಳು ಹರಿಯುವ ನೀರ ತೋರಿಗಳನ್ನು ಮನುಷ್ಯರು ಕಲುಷಿತ ಮಾಡಿಯಾಗಿದೆ. ಕಾಡೊಗಿನ ರೋಟಾರ್ ಜರಂಡಿ ನೀರು ತೋರಿಗಳನ್ನು ಸೇರುತ್ತಿದೆ.

ಕಾಡುಗಳೊಳಗೆ ಉಂರುಗಳ ಅಭಿವೃದ್ಧಿ ಹೆಚ್ಚಾಗಿ ಅಲ್ಲಿ ಪ್ರಾಣಿಗಳು ಮನುಷ್ಯರ ಹೇಳಿ, ಹೊಲಗಳ ಮೇಲ ಮಾಡುವ ದಾಳ ಹೆಚ್ಚಾಗುತ್ತಿರೆ ಅಲ್ಲವೇ... ಎಂದು ಲೋಕಾಭಿರಾಮವಾಗಿ ಮಾತನಾಡಿದರೆ ಕನ್ನು ಯ್ಯಾ ಕೇರಳ ಕೆಂಡವಾಗುತ್ತಾರೆ. ‘ಹೊಲಗಳ ಮೇಲೆ ಹುಲಿಗಳ ದಾಳ ಅಲ್ಲ, ಹುಲಿಗಳ ಸಾಮೃದ್ಧಜಡ ಮೇಲೆ ಮನುಷ್ಯರ ದಾಳ ಅಂತ ತಿದ್ದಿಕೊಳ್ಳಬೇಕು’ ಎಂದು ಹೇಳುತ್ತಾರೆ.

‘ನಾವು ಚಿಕ್ಕವರಿದ್ದಾಗ ಹುಲಿಗಳನ್ನು ಪೂರೆಸುತ್ತಿದ್ದೇವು. ಹುಲಿರಾಯನ ಕಟ್ಟಿಯ ಬಳಿ ಒಂದೆರಡು ಕೋಟಿ, ಕುರಿಗಳನ್ನು ಕಟ್ಟಿಹಾಕಿ ಬರುತ್ತಿದ್ದೇವು. ಆ ಕಟ್ಟಿಗಳಿಗೆ ಪೂರೆ ನಡೆಯುತ್ತಿತ್ತು. ಹುಲಿಗಳಿಗೂ ಹಸಿವಿದೆ. ಅವುಗಳಿಗೂ ಆಹಾರ ಸಿಗಬೇಕು ಎಂಬ ಇರಾದೆಯಿಂದಲೇ ನಮ್ಮು ಹಿರಿಯರು ಬದುಕ್ಕಿದ್ದಾರೆ. ಆದರೆ ಈಗಿನ ಯೋಜನೆಗಳಿಗೆ ಕಣ್ಣ ಮೂಗುಗಳೇ ಇಲ್ಲ. ಹುಲಿಗಳು ಹೆಚ್ಚಿಬೇಕು ಎನ್ನುವವರು ಕಾಡುಗಳು ವಿಸ್ತಾರವಾಗಬೇಕು ಎಂದು ಬಯಸುತ್ತಾರಾ?’ ಎಂದು ಪ್ರಯತ್ನಿಸುತ್ತಾರೆ. ಅವರಿಗೆ ಸಮರ್ಪಕ ಉತ್ತರ ಕೊಡುವುದು ಕವ್ವವೇ.

ಒಂದರೂ ನಿಜ. ಲೇಖನದ ಅರಂಭದಲ್ಲೇ ಹೇಳಿದಂತೆ ಹುಲಿಗಳ ರಕ್ಷಣೆ ಎನ್ನುವುದಿಗೆ ಅವುಗಳಾಗ್ನೇ ಮೀಸಲಾದ ಪ್ರಶ್ನೆಯಾಗಿ ಉಳಿದಿಲ್ಲ. ಅದು ಇಡೀ ಪರಿಸರದ ಉಳಿವಿನ ಪ್ರಶ್ನೆಯೂ ಆಗಿದೆ. ‘ಮನುಷ್ಯನ ರಕ್ಷಣೆ ಹೇಗೆ?’ ಎನ್ನುವ ಪ್ರಶ್ನೆಗೆ ಆಸ್ತಿದ ಕಲ್ಪಿಸದ ಇರಲಿಕ್ಕಾಗಿ ನಾಮಿಯ ಹುಲಿಗಳ ರಕ್ಷಣೆಯ ಬಗ್ಗೆ ಯೋಚಿಸುವುದು ಅಗತ್ಯವಾಗಿದೆ.



ಸಾರಿಸ್ತ ಹುಲಿ ಉದ್ದಾನ

ಚಿತ್ರ:ಅನಿಲ್ ಎಸ್.ಅನಿಲನ್